

# ನಿಮ್ಮ ನವೀಕರಿಸಿದ ವಿಟಮಿನ್ ಡೋಸ್



**ಮಲ್ಟಿವಿಟಮಿನ್ ವಿಟಮಿನ್ D ವಿಟಮಿನ್ B12 ವಿಟಮಿನ್ C**

Sublispray™ ತಂತ್ರಜ್ಞಾನದೊಂದಿಗೆ ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿವಿಟ್ ಅನ್ನು ಪರಿಚಯಿಸಲಾಗುತ್ತಿದೆ, ವಿಟಮಿನ್‌ಗಳನ್ನು ಸೇವಿಸುವ ಪರಿಣಾಮಕಾರಿ ಮಾರ್ಗ

ವೈದ್ಯರಿಂದ ಅಭಿವೃದ್ಧಿ ಪಡಿಸಲಾಗಿದೆ ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿವಿಟ್ ಎಂದರೇನು?

- 1 ಪೋಷಕಾಂಶಗಳನ್ನು ವೇಗವಾಗಿ ಹೀರಿಕೊಳ್ಳುತ್ತದೆ
- 2 ಸಜ್ಜಿ-ಸ್ವೀ 90% ರಷ್ಟು ಪರಿಣಾಮಕಾರಿತ್ವವನ್ನು ಹೊಂದಿರುವ ಪರ್ಯಾಯ ಮಾರ್ಗವಾಗಿದೆ
- 3 ನುಂಗಲು ತೊಂದರೆ ಇರುವವರಿಗೆ ಉತ್ತಮ ಅನುಸರಣೆ



ಪರಿಣಾಮಕಾರಿ ಫಲಿತಾಂಶಗಳಿಗಾಗಿ ವೇಗವಾದ ಹೀರಿಕೊಳ್ಳುವಿಕೆ



ಉದ್ಯಮದಲ್ಲಿ ಮೊದಲ ಬಾರಿಗೆ



ಒಳ್ಳೆಯ ರುಜಿ



ವೈದ್ಯರಿಂದ ಅಭಿವೃದ್ಧಿ ಪಡಿಸಲಾಗಿದೆ

## ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿಟ್ ಎಂದರೇನು?

ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿಟ್ ನಿಮ್ಮ ಸಾಂಪ್ರದಾಯಿಕ ಡೋಸ್ ಅನ್ನು ಅತ್ಯಾಧುನಿಕ, ತ್ವರಿತವಾಗಿ -ಹೀರಿಕೊಳ್ಳುವ ಡೋಸೇಜ್ ರೂಪವಾಗಿ ಪರಿವರ್ತಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ವಿಶಿಷ್ಟವಾದ ವಿಟಮಿನ್ ಡೋಸೇಜ್ ರೂಪವನ್ನು ಸುಧಾರಿಸುವ ಮತ್ತು ಸುಧಾರಿತ ಫಲಿತಾಂಶಗಳಿಗಾಗಿ ತ್ವರಿತ ಹೀರಿಕೊಳ್ಳುವಿಕೆಯನ್ನು ಒದಗಿಸುವ ಒಂದು ನವೀನ, ವೇಗವಾದ ಮತ್ತು ಪರಿಣಾಮಕಾರಿ ಸಬ್ಲಿಂಗ್ವಿಯಲ್ ಸ್ಟೇ ಆಗಿದೆ.

## ಸಬ್ಲಿಂಗ್ವಿಯಲ್ ಡೋಸೇಜ್ ರೂಪದ ಪ್ರಯೋಜನಗಳು:

ಸಬ್ಲಿಂಗ್ವಿಯಲ್ ಮಾರ್ಗವು ಫಸ್ಟ್-ಪಾಸ್ ಜಯಾಪಜಯಾವನ್ನು ತಪ್ಪಿಸುತ್ತದೆ ಮತ್ತು ಅದರಿಂದ ವ್ಯವಸ್ಥಿತ ರಕ್ತಪರಿಚಲನೆಯನ್ನು ವಿಟಮಿನ್ಗಳನ್ನು ತ್ವರಿತವಾಗಿ ಹೀರಿಕೊಳ್ಳಲು ಅನುಕೂಲವಾಗುತ್ತದೆ. ಜೀವಸತ್ವಗಳು ನೇರವಾಗಿ ರಕ್ತನಾಳಗಳನ್ನು ಬಳಸಿಕೊಂಡು ವ್ಯವಸ್ಥಿತ ರಕ್ತಪರಿಚಲನೆಯನ್ನು ತಲುಪುತ್ತವೆ ಮತ್ತು ಸುಧಾರಿತ ಫಲಿತಾಂಶಗಳಿಗಾಗಿ ವೇಗವಾದ ಹೀರಿಕೊಳ್ಳುವಿಕೆಯನ್ನು ಒದಗಿಸುತ್ತವೆ.

## ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿಟ್ ಏಕೆ?

ಹೆಚ್ಚಿನ ರೋಗಗಳು ದೇಹದ ಒಂದು ಅಥವಾ ಹೆಚ್ಚಿನ ವ್ಯವಸ್ಥೆಗಳು / ಅಂಗಗಳ ಕಡಿಮೆ ಕಾರ್ಯನಿರ್ವಹಣೆಯ ಅಭಿವ್ಯಕ್ತಿಗಳಾಗಿವೆ. ಹೆಚ್ಚಿನ ಸಂದರ್ಭಗಳಲ್ಲಿ, ಇದು ಪ್ರಮುಖ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ.

ಉತ್ತಮ ಆರೋಗ್ಯ ಮತ್ತು ಜೈವಿಕ ರಹಸ್ಯವು ಅಂಗಗಳನ್ನು ತಲುಪುವ ಸಾಕಷ್ಟು ಪ್ರಮಾಣದ ಪೋಷಕಾಂಶಗಳಿಗೆ ನೇರವಾಗಿ ಸಂಬಂಧಿಸಿದೆ.

ವಿಶಿಷ್ಟವಾದ Sublispray™ ತಂತ್ರಜ್ಞಾನದೊಂದಿಗೆ ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿಟ್ ಕ್ಷಿಪ್ರ ಹೀರಿಕೊಳ್ಳುವಿಕೆಯನ್ನು ಶಕ್ತಗೊಳಿಸುತ್ತದೆ, ಪ್ರಮುಖ ಅಂಗಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಗುರಿಪಡಿಸುತ್ತದೆ.

## ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿಟ್‌ನ ತಾರ್ಕಿಕತೆ:

- 90% ರಷ್ಟು ಪೋಷಕಾಂಶಗಳು ಹೀರಲ್ಪಡುತ್ತವೆ
- ಪರಿಣಾಮಕಾರಿ ಫಲಿತಾಂಶಗಳಿಗಾಗಿ ವೇಗವಾಗಿ ಬಾಯಿಂದ ಹೀರಿಕೊಳ್ಳುವಿಕೆ
- ನುಂಗಲು ತೊಂದರೆ ಇರುವವರಿಗೆ ಉತ್ತಮ ಅನುಸರಣೆ



## ವೆಸ್ಟಿಜ್ ಪ್ರೈಮ್ ಅಬ್ಸಾರ್ಬಿಟ್ ಬಳಸಲು ಸೂಚನೆಗಳು:

- ಬಳಕೆಗೆ ಮೊದಲು ಜಿನ್ನಾಗಿ ಅಲ್ಲಾಡಿಸಿ
- ನೇರವಾಗಿ ನಾಲಿಗೆ ಅಡಿಯಲ್ಲಿ ಸಿಂಪಡಿಸಿ

ಸಬ್ಲಿಂಗ್ವಿಯಲ್ ಸ್ಟೇ ಏಕೆ ಈ ಸಮಯದಲ್ಲಿ ಅಗತ್ಯವಾಗಿದೆ?



**84%**


ಮಾತ್ರೀಗಳ ಗಾತ್ರದ ಕಾರಣದಿಂದಾಗಿ ಔಷಧಿಗಳನ್ನು ತೆಗೆದುಕೊಳ್ಳಲು ಹಿಂಜರಿಯುತ್ತಾರೆ



**40%**

ಜನರಿಗೆ ಮಾತ್ರೀಗಳನ್ನು ನುಂಗಲು ಕಷ್ಟವಾಗುತ್ತದೆ

# ಬೇರೆ ಡೋಸೇಜ್ ರೂಪಗಳಿಗೆ ಹೋಲಿಸಿದರೆ ಸಬ್ಲಿಂಗ್ವಲ್ ಸ್ಟ್ರೀನೊಂಡಿಗೆ ಪ್ರಮುಖ ಪೋಷಕಾಂಶಗಳ 90% ವರೆಗೆ ಹೀರಿಕೊಳ್ಳುತ್ತದೆ



ಮೂಲ: ವೈದ್ಯರ ಡೆಸ್ಕ್ ಉಲ್ಲೇಖ, 48 ನೇ ಆವೃತ್ತಿ, ಪುಟ 1331



## ವೆಸ್ಟಿಜ್ ಪ್ರೈಮ್ ಹೀರಿಕೊಳ್ಳುವ ವಿಟಮಿನ್ C:

ಸ್ವತಂತ್ರ ರಾಡಿಕಲ್‌ಗಳಿಂದ ಜೀವಕೋಶದ ಹಾನಿಯನ್ನು ತಡೆಯುವ ಮೂಲಕ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸೋಂಕುಗಳಿಂದ ದೇಹವನ್ನು ರಕ್ಷಿಸುತ್ತದೆ

ಅರೋಗ್ಯಕರ ಜರ್ಮನ್ ರಕ್ತನಾಳಗಳು, ಮೂಳೆಗಳು ಮತ್ತು ಕಾರ್ಬಲಿಜ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ICMR\* ಪ್ರಕಾರ ವಯಸ್ಕರಿಗೆ ಪ್ರತಿದಿನ 80 mg ವಿಟಮಿನ್ C ಹೊಂದಿಲ್ಲದ ಶಿಫಾರಸು ಮಾಡಲಾಗಿದೆ

ದಿನಕ್ಕೆ ಕೇವಲ 1 ಸ್ಟ್ರೀ



## ವೆಸ್ಟಿಜ್ ಪ್ರೈಮ್ ಅಬ್ಸಾರ್ವಿಟ್ ಮಲ್ಟಿವಿಟಮಿನ್ B12:

ಇದು ಅಹಾರವನ್ನು ಸೆಲ್ಯುಲಾರ್ ಶಕ್ತಿಯನ್ನಾಗಿ ಪರಿವರ್ತಿಸುವ ದೇಹದ ಸಾಮರ್ಥ್ಯವನ್ನು ಸುಧಾರಿಸುತ್ತದೆ ಮತ್ತು ಅರೋಗ್ಯಕರ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ

ನರಗಳ ಅರೋಗ್ಯವನ್ನು ಬೆಂಬಲಿಸುತ್ತದೆ

ಕೆಂಪು ರಕ್ತ ಕಣಗಳ ರಚನೆಯನ್ನು ಬೆಂಬಲಿಸುತ್ತದೆ

ICMR\* ಪ್ರಕಾರ ವಯಸ್ಕರಿಗೆ ಪ್ರತಿದಿನ 2.2 mcg ವಿಟಮಿನ್ B12 ಅನ್ನು ಶಿಫಾರಸು ಮಾಡಲಾಗಿದೆ

ದಿನಕ್ಕೆ ಕೇವಲ 1 ಸ್ಟ್ರೀ

\*ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್



## ವೆಸ್ಟಿಜ್ ಪ್ರೈಮ್ ಅಬ್ಸಾರ್ವಿಟ್ ವಿಟಮಿನ್ D:

ಪ್ರತಿರಕ್ಷಣಾ ಕಾರ್ಯವನ್ನು ಬೆಂಬಲಿಸುತ್ತದೆ  
ದೇಹದಲ್ಲಿ ಕ್ಯಾಲ್ಷಿಯಂ ಮತ್ತು ರಂಜಕದ ಹೀರಿಕೊಳ್ಳುವಿಕೆ ಮತ್ತು  
ನಿಯಂತ್ರಣದಲ್ಲಿ ಸಹಾಯ ಮಾಡುತ್ತದೆ ಹೀಗಾಗಿ ಉತ್ತಮ ಮೂಳೆ  
ಅರೋಗ್ಯವನ್ನು ಕಾಪಾಡಿಕೊಳ್ಳುತ್ತದೆ  
ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ  
ICMR\* ಪ್ರಕಾರ ವಯಸ್ಕರಿಗೆ ಪ್ರತಿದಿನ 600 IU ವಿಟಮಿನ್ D  
ಹೊಂದಲು ಶಿಫಾರಸು ಮಾಡಲಾಗಿದೆ

ದಿನಕ್ಕೆ ಕೇವಲ 1 ಸ್ಪ್ರೇ



## ವೆಸ್ಟಿಜ್ ಪ್ರೈಮ್ ಅಬ್ಸಾರ್ವಿಟ್ ಮಲ್ಟಿವಿಟಮಿನ್:

ಅಹಾರ ಮತ್ತು ದೇಹದ ಅವಶ್ಯಕತೆಗಳ ನಡುವಿನ ಪೋಷಣೆಯ  
ಅಂತರವನ್ನು ಪೂರೈಸುವಲ್ಲಿ ಸಹಾಯ ಮಾಡುತ್ತದೆ  
ಒಟ್ಟಾರೆ ಅರೋಗ್ಯವನ್ನು ಸುಧಾರಿಸುತ್ತದೆ  
ದೇಹದ ಒಟ್ಟಾರೆ ಬೆಳವಣಿಗೆ ಮತ್ತು ದೈನಂದಿನ ನಿರ್ವಹಣೆಗೆ  
ಸಹಾಯ ಮಾಡುತ್ತದೆ  
ಹೆಚ್ಚಿನ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ

ದಿನಕ್ಕೆ ಕೇವಲ 3 ಸ್ಪ್ರೇಗಳು

\*ಇಂಡಿಯನ್ ಸೌಸಿಲ್ಸ್ ಆಫ್ ಮೆಡಿಕಲ್ ರಿಸರ್ಚ್

# ನೀವು ಸಬ್ಲಿಂಗ್ವಲ್ ಮಾಡುವಾಗ ಏಕೆ ನುಂಗಬೇಕು?



ಮಲ್ಟಿವಿಟಮಿನ್

ವಿಟಮಿನ್ D

ವಿಟಮಿನ್ B12

ವಿಟಮಿನ್ C



ಪರಿಣಾಮಕಾರಿ ಫಲಿತಾಂಶಗಳಿಗಾಗಿ  
ವೇಗವಾದ ಹೀರಿಕೊಳ್ಳುವಿಕೆ



ಉದ್ಯಮದಲ್ಲಿ ಮೊದಲ  
ಬಾರಿಗೆ



ಒಳ್ಳೆಯ ರುಚಿ



ವೈದ್ಯರಿಂದ ಅಭಿವೃದ್ಧಿ  
ಪಡಿಸಲಾಗಿದೆ



ವೆಸ್ಟಿಜ್ ಪ್ರೈಮ್  
ಅಬ್ಸಾರ್ವಿಟ್  
ವೀಡಿಯೋವನ್ನು  
ವೀಕ್ಷಿಸಲು QR Code  
ಅನ್ನು ಸ್ಕ್ಯಾನ್ ಮಾಡಿ